



ಕರ್ನಾಟಕ ಪರೀಕ್ಷಾ ಪ್ರಾಧಿಕಾರ
Karnataka Examinations Authority



ಸಂಖ್ಯೆ. ಇಡಿ/ಕೆಇಎ/ಲೆತಾ/ಸಿಆರ್-83/2017-18(ಭಾಗ-2)

ದಿನಾಂಕ. 05.01.2023

ಪ್ರಕಟಣೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇಲ್ಲಿ ಗುತ್ತಿಗೆ ಆಧಾರದ ಮೇಲೆ ಈ ಕೆಳಕಂಡ ತಾತ್ಕಾಲಿಕ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ ಮತ್ತು ಅನುಭವದ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟ್- <http://kea.kar.nic.in> ನಲ್ಲಿ ಪ್ರಕಟಿಸಲಾಗಿದೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ತಮ್ಮ (resume) ವಿವರಗಳನ್ನು ಪ್ರಾಧಿಕಾರಕ್ಕೆ ಇ-ಮೇಲ್ keaopportunities@gmail.com ಮುಖಾಂತರ ದಿನಾಂಕ 14.01.2023 ರೊಳಗಾಗಿ ಸಲ್ಲಿಸಬಹುದಾಗಿದೆ. ಪ್ರಾಯೋಗಿಕ ಪರೀಕ್ಷೆಯನ್ನು ದಿನಾಂಕ. 17.01.2023ರಂದು ನಡೆಸಲಾಗುವುದು.

Programmer

- 02

ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್‌ಸೈಟ್ <http://kea.kar.nic.in> ನಲ್ಲಿ Kea Recruitment 2023 ನಲ್ಲಿ ನೋಡಬಹುದು.

ಕಾರ್ಯನಿರ್ವಾಹಕ ನಿರ್ದೇಶಕರು

No. ED/KEA/ACCTS/CR-83/2017-18(part-2)

Date: 05.01.2023

NOTIFICATION

Karnataka Examinations Authority, Bangalore invites application for the following temporary post on contract basis. Required academic qualifications and experience for the post is hosted on KEA website <http://kea.kar.nic.in>. Interest eligible candidates can send their resume to KEA through email to keaopportunities@gmail.com on or before 14.01.2023. Practical examination will be held on 17.01.2023.

Programmer

- 02

For more details refer Kea Recruitment 2023 at KEA website <http://kea.kar.nic.in>.

Executive Director

18ನೇ ಅಡ್ಡ ರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560 012

18th Cross, Sampige Road, Malleshwaram, Bengaluru - 560 012.

Phone: 080 - 23 564 583, 23 460 460, 23 361 786, Fax: 080 - 23 461 576

e-mail : keaauthority-ka@nic.in

Website : <http://kea.kar.nic.in>



No. ED/KEA/ACCTS/CR-83/2017-18(part-2)

Date: 05.01.2023

Manpower requirement for the Online-Real Time Examination System

Sl. No.	Cadre / Salary	Nos	Qualification	Experience / Skill set / Responsibilities	
01	Programmer : Proposed Salary range per month Rs.50,000/-	01	MCA/M.Tech (CS/IT)/ BE/B.Tech (CS/IT)/ M.Sc (CS/IT)	2+ years of Exp in Oracle 12 C with Forms and Reports on weblogic server	Contract period initially is for one year. Based on their performance, it will be continued for 2 more years.
02	Programmer : Proposed Salary range per month Rs.25,000/-	01	BCA	Freshers – Knowledge of Oracle Forms and Reports	Contract period initially is for one year. Based on their performance, it will be continued for 2 more years.

The practical test is for the duration of 3 hours covering questions related to real project activities as given below:

PROGRAMMER :

1. Table creation based on the question asked.
2. Design of input screen, checks & controls and validations/ Oracle Forms
3. Sample data insertion.
4. Retrieval of data for report generation using Oracle Reports (joined queries of inner and outer).
5. Writing Store Procedure for data processing based on the functional requirements,
6. Configuration and performance tuning of Database.
7. OWASP concepts in coding and developments.
